



FRANKLIN TEMPLETON

ನಮ್ಮ ಅಧ್ಯಕ್ಷರಿಂದ ಪತ್ರ

ಡಿಸೆಂಬರ್ 9, 2020

ಆತ್ಮೀಯ ಪಾಲುದಾರರೇ,

ಗೌರವಾನ್ವಿತ ಸುಪ್ರೀಂ ಕೋರ್ಟ್ ನೀಡಿದ ಆದೇಶ ಹಾಗೂ ಮತದಾನದ ಪ್ರಕ್ರಿಯೆ ಕುರಿತು ನಮ್ಮ ಹಾದಿಯಲ್ಲಿ ನಾನು ನಿಮ್ಮೊಂದಿಗೆ ಅಪ್ಪೇಟ್ ಅನ್ನು ಹಂಚಿಕೊಂಡಿದ್ದೇನೆ. ಮತದಾನ ಪ್ರಕ್ರಿಯೆಯನ್ನು ನಡೆಸುವಲ್ಲಿ ನಾವು ಕೆಲಸ ಮಾಡುತ್ತಿರುವಾಗ, ಗೌರವಾನ್ವಿತ ಸುಪ್ರೀಂ ಕೋರ್ಟ್‌ನಿಂದ ಹೆಚ್ಚಿನ ಅಪ್ಪೇಟ್‌ಗಳು ಬಂದಿವೆ, ಹಾಗೂ ಇಂದು ನೀಡಲಾದ ಮಧ್ಯಂತರ ಆದೇಶದ ತ್ವರಿತ ಸಾರಾಂಶವನ್ನು ಹಂಚಿಕೊಳ್ಳುವುದು ಮುಖ್ಯವೆಂದು ನಾನು ಭಾವಿಸಿದೆ:

- 2021 ಜನವರಿ ತಿಂಗಳಿನ ಮೂರನೇ ವಾರದಲ್ಲಿ ನಿಗದಿಯಾದ ಮುಂದಿನ ವಿಚಾರಣೆಯ ದಿನಾಂಕದವರೆಗೆ ರಿಡೆಂಪ್‌ಗಳನ್ನು ಅಮಾನತುಗೊಳಿಸಲಾಗಿದೆ.
- ರೆಗ್ಯುಲೇಷನ್ 18(15) (c) ಅಡಿಯಲ್ಲಿ ಮತದಾನ ಪ್ರಕ್ರಿಯೆಯನ್ನು ಮೇಲ್ವಿಚಾರಣೆ ಮಾಡಲು SEBI ವೀಕ್ಷಕರನ್ನು ನೇಮಿಸುತ್ತದೆ. ಮತದಾನದ ಫಲಿತಾಂಶಗಳನ್ನು, ಹಾಗೂ ವೀಕ್ಷಕರ ವರದಿಯನ್ನು ಗೌರವಾನ್ವಿತ ಸುಪ್ರೀಂ ಕೋರ್ಟ್‌ಗೆ ಮೊಹರು ಮಾಡಿದ ಎಂವೆಲೋಪ್ ನಲ್ಲಿ ಸಲ್ಲಿಸಲಾಗುತ್ತದೆ.

ನಿಮಗೆ ಇದರ ಅರ್ಥ ಏನೆಂದರೆ

SEBI (ಮ್ಯಾಚುವಲ್ ಫಂಡ್) ರೆಗ್ಯುಲೇಷನ್ 1996 ರ ರೆಗ್ಯುಲೇಷನ್ 18(15) (c) ಅಡಿಯಲ್ಲಿ ಆರು ಯೋಜನೆಗಳನ್ನು ಮುಕ್ತಾಯಗೊಳಿಸಲು ಯೂನಿಟ್ ಹೋಲ್ಡರ್ ಒಪ್ಪಿಗೆ ಪಡೆಯಲು ನಾವು ಮುಂದಿನ ಹಂತಗಳೊಂದಿಗೆ ಮುಂದುವರಿಯುತ್ತೇವೆ.

ಗರಿಷ್ಠ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳಲು, ಯೂನಿಟ್ ಹೋಲ್ಡರ್‌ಗಳ ಒಪ್ಪಿಗೆಯನ್ನು ಪಡೆಯುವ ಪ್ರಕ್ರಿಯೆಯು “ಎಲೆಕ್ಟ್ರಾನಿಕ್ ಮತ” ದ ಮೂಲಕ ಹಾಗೂ ನಂತರ ವೀಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಯಲಿದೆ. ಮತದಾನಕ್ಕಾಗಿ ಫೋರ್ಬ್ 26 ಡಿಸೆಂಬರ್ 2020 ರಂದು ಬೆಳಿಗ್ಗೆ 09:00 (IST) ರಿಂದ 28 ಡಿಸೆಂಬರ್ 2020 ರಂದು ಸಂಜೆ 06:00 (IST) ವರೆಗೆ ತೆರೆದಿರುತ್ತದೆ. ಇದರ ನಂತರ 29 ಡಿಸೆಂಬರ್ 2020 ರಂದು ವೀಡಿಯೋ ಕಾನ್ಫರೆನ್ಸ್ ಮೂಲಕ ಯೂನಿಟ್ ಹೋಲ್ಡರ್‌ಗಳ ಸಭೆ ನಡೆಸಲಾಗುವುದು. ಈ ಹಿಂದೆ ಮತ ಚಲಾಯಿಸದ ಮತ್ತು ಯೂನಿಟ್ ಹೋಲ್ಡರ್‌ಗಳ ಸಭೆಯಲ್ಲಿ ಪಾಲ್ಗೊಳ್ಳುತ್ತಿರುವ ಯೂನಿಟ್ ಹೋಲ್ಡರ್‌ಗಳಿಗೆ ಸಭೆಯ ಸಮಯದಲ್ಲಿ ಮತ ಚಲಾಯಿಸಲು ಅವಕಾಶವಿರುತ್ತದೆ.

ಮುಂದಿನ ಕೆಲವು ದಿನಗಳಲ್ಲಿ, ಯೂನಿಟ್ ಹೋಲ್ಡರ್‌ಗಳು KFin ಟೆಕ್ನಾಲಜೀಸ್‌ನಿಂದ ಬಳಕೆದಾರರ ಐಡಿ ಮತ್ತು ಪಾಸ್‌ವರ್ಡ್ ಅನ್ನು ಸ್ವೀಕರಿಸುತ್ತಾರೆ. ಇದರೊಂದಿಗೆ, ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಉತ್ತರಿಸಲು ನನ್ನ ತಂಡ ಮತ್ತು ನಾನು ನಿಮ್ಮ ಜೊತೆಯಲ್ಲೇ ಇರುತ್ತೇವೆ.

ಇಲ್ಲಿಯವರೆಗೆ ನಮ್ಮ ಹೂಡಿಕೆದಾರರ ಮತ್ತು ಪಾಲುದಾರರ ಬೆಂಬಲವನ್ನು ನಾವು ಬಹಳವಾಗಿ ಪ್ರಶಂಸಿಸುತ್ತೇವೆ ಹಾಗೂ ಯೋಜನೆಗಳನ್ನು ಪೂರ್ಣಗೊಳಿಸಲು ಯಶಸ್ವಿ ಒಪ್ಪಿಗೆ ಮತದಾನಕ್ಕೆ ನಿಮ್ಮ ಬೆಂಬಲವನ್ನು ಬಯಸುತ್ತೇವೆ.

ಎಲ್ಲಾ ಪ್ರಭಾವಿತ ಹೂಡಿಕೆದಾರರಿಗೂ ಇದೇ ರೀತಿಯ ಸಂವಹನವನ್ನು ಕಳುಹಿಸಲಾಗಿದೆ ಎಂಬುದನ್ನು ದಯವಿಟ್ಟು ಗಮನಿಸಿ.

ಯಾವುದೇ ಹೆಚ್ಚಿನ ಪ್ರಶ್ನೆಗಳಿದ್ದಲ್ಲಿ, ದಯವಿಟ್ಟು ನಮ್ಮ ಮೀಸಲಾದ ಸಹಾಯವಾಣಿಯನ್ನು 1-800-425-9100 ಅಥವಾ 1-800-258-9100 ಗೆ ಸೋಮವಾರದಿಂದ ಶುಕ್ರವಾರದವರೆಗೆ ಬೆಳಿಗ್ಗೆ 9 ರಿಂದ ಸಂಜೆ 6 ರವರೆಗೆ, ಮತ್ತು ಶನಿವಾರದಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 2 ರವರೆಗೆ ಕರೆ ಮಾಡಿ. ಪರ್ಯಾಯವಾಗಿ, ನೀವು distserve@franklintempleton.com ನಲ್ಲಿಯೂ ನಮಗೆ ಇ-ಮೇಲ್ ಮಾಡಬಹುದು. ದಯವಿಟ್ಟು ಸುರಕ್ಷಿತವಾಗಿ ಮತ್ತು ಆರೋಗ್ಯವಾಗಿರಿ.

ತಮ್ಮ ವಿಶ್ವಾಸಿ,

ಸಂಜಯ್ ಸಪ್ತೆ

ಅಧ್ಯಕ್ಷ, ಫ್ರಾಂಕ್ಲಿನ್ ಟೆಂಪಲ್‌ನ್ ಅಸೆಟ್ ಮ್ಯಾನೇಜ್‌ಮೆಂಟ್ (ಇಂಡಿಯಾ) ಪ್ರೈ. ಲಿಮಿಟೆಡ್.

Disclaimer

The information contained in this communication is not a complete representation of every material fact and is for informational purposes only. Statements/ opinions/recommendations in this communication which contain words or phrases such as “will”, “expect”, “could”, “believe” and similar expressions or variations of such expressions are “forward – looking statements”. Actual results may differ materially from those suggested by the forward-looking statements due to risk or uncertainties associated with our expectations with respect to, but not limited to, exposure to market risk, general economic and political conditions in India and other countries globally, which have an impact on the service and / or investments. The AMC, Trustee, their associates, officers, or employees or holding companies do not assure or guarantee any return of principle or assurance of income on investments in these schemes. Please read the Scheme Information Document carefully in its entirety prior to making an investment decision and visit our website <http://www.franklintempletonindia.com> for further details.

Mutual Fund investments are subject to market risks, read all scheme related documents carefully.